

Bosch Limited
Post Box No:3000
Hosur Road, Adugodi
Bangalore-560030
Karnataka, India
Tel +91 80 67523878
www.boschindia.com
L85110KA1951PLC000761
Secretarial.Corp@in.bosch.com

Corporate Relationship Department BSE Limited 1st Floor, New Trading Ring Rotunda Building Phiroze Jeejeebhoy Towers Dalal Street, Fort Mumbai – 400 001 The Manager
Listing Department
National Stock Exchange of India Ltd.
Exchange Plaza, C-1, Block G
Bandra-Kurla Complex
Bandra (E)
Mumbai – 400 051
Scrip code: BOSCHLTD

10.11.2022

Dear Sir/Madam,

Scrip code:500530

Sub: Compliance under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of the Securities and Exchange Board of India (Listing Obligations & Disclosure Requirements) Regulations, 2015, please find enclosed Unaudited Standalone and Consolidated Financial Results for the quarter and half year ended September 30, 2022 published today (i.e. 10.11.2022) in the Newspapers viz.-Business Standard (all editions) (in English) and Kannada Prabha (Bengaluru edition) (in kannada).

Kindly take the same on record.

Thanking you,

Yours faithfully, for Bosch Limited,

Soumitra Bhattacharya (DIN:02783243) Managing Director

Enclosed: as above

DhanlaxmiBank

Banking on Relationships forever

Registered Office: P. B No.9, Dhanalakshmi Buildings, Naickanal, Thrissur - 680 001 Tel: 0487-6617000 www.dhanbank.com www.facebook.com/dhanbank1927/ CIN: L65191KL1927PLC000307

					(₹ in Lak
SI. No.	Particulare		Half Year ended 30.09.2022 (unaudited)	Quarter ended 30.09.2021 (unaudited)	Year ended 31.03.2022 (Audited)
1	Total Income from Operations	28526	52208	26679	108576
2	Net Profit/(Loss) for the period (before Tax, Exceptional and/or Extraordinary items)	1589	(1054)	366	3709
3	Net Profit/(Loss) for the period before Tax (After Exceptional and/or Extraordinary items)	1589	(1054)	366	3709
4	Net Profit/(Loss) for the period after Tax (After Exceptional and/or Extraordinary items)	1589	(1054)	366	3590
5	Total Comprehensive Income for the period (Comprising Profit/(Loss) for the period (after tax) and other Comprehensive Income (after Tax)	NA	NA	NA	NA
6	Paid- up Equity Share Capital	25301	25301	25301	25301
7	Reserves(excluding Revaluation Reserve)	49866	49866	48315	50892
8	Securities Premium Account	100545	100545	100545	100545
9	Net worth	66487	66487	64742	67663
10	Paid up Debt Capital/ Outstanding Debt	15000	15000	15000	15000
11	Outstanding Redeemable Preference Shares	NA	NA	NA	NA
12	*Debt Equity Ratio (in times)	0.23	0.23	0.23	0.22
13	**Earnings Per Share in Rupees (of Rs.10/ each) (for continuing and discontinued operations)- (1)Basic (2)Diluted	0.63 0.63	(0.42) (0.42)	0.14 0.14	1.42 1.42
14	Capital Redemption Reserve	NA	NA	NA	NA
15	Debenture Redemption Reserve	NA	NA	NA	NA

* Deht represents borrowings with residual maturity of more than one year **Quarterly/ half-yearly numbers are not annualized

1. The above is an extract of the detailed format of quarterly/half-yearly Financial Results filed with the Stock Exchanges under Regulations 52 of the Listing Regulations. The full format of the quarterly/half-yearly Financial Results are available on the websites of Stock Exchanges at https://www.bseindia.com and https://www.nseindia.com and also on Banks Website: https://www.dhanbank.com.

 $2. For the other line items \, referred \, in \, regulation \, 52(4) \, of \, the \, listing \, Regulations, \, pertinent \, disclosures \, have \, been \, made \, to \, the \, listing \, Regulations \, considerable and \, considerable and$ BSE/ NSE Ltd and can be accessed on URL https://www.bseindia.com and https://www.nseindia.com

Place: Thrissur Date: 9th November 2022

Managing Director & CEO (DIN: 09008166)

RESONANCE SPECIALTIES LIMITED

(CIN No. L25209MH1989PLC051993) REGD. OFFICE: 54-D, Kandivali Industrial Estate, Charkop, Kandivali (West) MUMBAI 400067 resonancesl.com TEL: 022 6857 2827, GST No-27AAACA9590Q1ZW, Email: info@resonancesl.com Website: w FINANCIAL RESULTS FOR THE HALF YEAR ENDED 30TH SEPTEMBER, 2022

Sr.	n .: .	١ ،	quarter Ende	u	пан теа	rear crided	
No.	Particulars	30th September, 2022 Un-Audited	30th June, 2022 Un-Audited	30th September, 2021 Un-Audited	30th September, 2022 Un-Audited	30th September, 2021 Un-Audited	31 st March, 2022 Audited
1	Total Income from operations	1,508.93	1,578.49	1,850.23	3,087.42	3,998.65	7,421.66
2	Net Profit / (Loss) for the period (Before Tax,						
	Exceptional and /or Extra ordinary items	186.32	207.37	439.46	393.69	906.47	1,627.97
3	Net Profit / (Loss) for the period (Before Tax,						
	after Excepetional and /or Extra ordinary items	186.32	207.37	443.15	393.69	910.16	1,628.72
4	Net Profit / (Loss) for the period (after Tax,						
	after Excepetional and /or Extra ordinary items	137.85	151.54	335.28	289.39	685.49	1,235.98
5	Compenhsive income for the period						
	(Comprising profit & loss) for the period(after tax)						
	and other comprehensive income (after tax)	143.67	149.01	345.97	292.68	686.55	1,228.48
6	Equity Share Capital	1,154.40	1,154.40	1,154.40	1,154.40	1,154.40	1,154.40
7	Reserves (Excluding Revaluation reserve as shown						
	in the Audited Balance sheet of the previous year	-	-	-	-	-	3,462.67
8	Earning per Shares (of Rs 10/-each						
	(for continuing and discontinued operations)-						
	(basic & Diluted)	1.24	1.29	3.00	2.54	5.94	10.64

Place: Mumbai

Date: 9th November 2022

The financial results of the Company have been prepared in accordance with the Companies (Indian Accounting Standard) Rules' 2015 (IND-AS) prescribed under Section 133 of the Companies Act, 2013 and other recognized accounting practices and policies to the extent applicable

The above results have been reviewed by the audit committee and thereafter approved by the Board of Directors in their meeting held on 9th November 2022.

3. In accordance with Ind AS-108 "Operating Segments", the company has only one reportable primary business segment i.e. "Chemical Manufacturing". However, the company has secondary geographical segment which is disclosed below as per Ind Information about secondary geographical segments

		(110. III Eukilo)
Particulars	April to September 22	April to September 21
Segment Revenue		
- India	1,261.46	1,160.89
- Outside India	1,825.96	2,837.76
Total	3,087.42	3,998.65
The segment asset and segment capital expend	diture attributable to the segment "Outside Ind	lia" is less than 10% of the resp

total assets and total capital expenditure and therefore not disclosed separately. The figures for the previous financial period have been regrouped/rearranged wherever necessary.

By the order of the Board For RESONANCE SPECIALTIES LIMITTED

Mr. Charchit Jair Whole Time Directo DIN: 09344495

FORM G INVITATION FOR EXPRESSION OF INTEREST FOR HANUNG TOYS & TEXTILES LTD.

ıl)	nsolvency Resolution Proces	s for Corporate Persons) Regulations, 2016)								
RELEVANT PARTICULARS										
1.	Name of the Corporate Debtor along with PAN/CIN/LLP No.	HANUNG TOYS & TEXTILES LTD. PAN-AAACHO496A CIN-L74999DL1990PLC041722								
2.	Address of the registered office	The Company was under the charge of Official Liquidator since 2018. However, as per MCAdata Reg. office was at: C-24, Greater Kailash Enclave-I New Delhi South Delhi -110048, which is not maintained by and further not belongs to the Corporate Debtors)								
3.	URL of website	No website is maintained by CD								
4.	Details of place where majority of fixed assets are located	Plot No. 108, 109,110,125 etc. at NSEZ, Noida, UP and village Lakesri, Bhagwanpur, Roorkee, UK. (Land, Building and P&M)								
5.	Installed capacity of main products/ services	As per public domain: Estimated capacity for manufacturing stuff Toys - 110 lakh pcs p.a., Home Furnishing – Not available								
6.	Quantity & value of main products/ services sold in last financial year	As per the latest Audited Financial Statement available at 31.03.2017- Total net sale - Rs. 1411.53 lakh (Stuff Toys- 80.23 lakh and Home Furnishing – Rs.1331.31 lakh). Thereafter CD was under SARFAESI/Official Liquidator since July 2018 and no activities has been carried thereafter.								
7.	Number of employees/ workmen	NIL, as not in the operation								
8.	Further details including last available financial statements (with schedules) of two years, lists of creditors, relevant dates for subsequent events of the process are available at:	Last available financial statement available at : https://drive.google.com/file/d/1fUfTsDFFuqiO8 FZXTpNnrUm4Pk0inKyf/view?usp=share_link Further details can be obtained upon request at email id: hanungtoystextile@gmail.com and may mark cc to cmaashokgupt@gmail.com.								
9.	Eligibility for resolution applicants under section 25(2)(h) of the Code is available at	Minimum Tangible Net worth of Person- Rs. 15 crores, Refundable EMD of Rs. 25 lakh, Eligibility under section 29A of Insolvency & Bankruptcy Code. Detailed information on eligibility criteria, can be obtained upon request at hanungtoystextile@gmail.com								
10.	Last date for receipt of expression of interest	09.12.2022								

Process email id to submit EOI | hanungtoystextile@gmail.com

For M/s Hanung Toys & Textiles Limited Ashok Kumar Gupta, Resolution Professional IP Reg Number: IBBI/IPA-003/IP-N00010/2016-2017/10072 Reg. Address.: LD-46, Pitampura, Delhi-110034. Email : cmaashokgupt@gmail.com 1.2022 Correspondence Address : 304 D.R. Chambers, 12/56, D. B. Gupta Road, Delhi Karol Bagh, New Dellhi-110005. Email: hanungtoystextile@gmail.com

22.12.2022



THE RAMCO CEMENTS LIMITED

Regd. Office: "Ramamandiram", Rajapalayam - 626 117. Corporate Office: 98-A, Dr.Radhakrishnan Salai, Chennai 600 004. CIN: L26941TN1957PLC003566; E-mail: ksn@ramcocements.co.in

EXTRACT OF CONSOLIDATED UN-AUDITED FINANCIAL RESULTS FOR THE QUARTER AND HALF-YEAR ENDED 30™ SEPTEMBER 2022

_		(Quarter Ende	d	Half-Yea	Year Ended	
S.	Particulars	Un-Audited	Un-Audited	Un-Audited	Un-Audited	Un-Audited	Audited
No.		30-09-2022	30-06-2022	30-09-2021	30-09-2022	30-09-2021	31-03-2022
1	Total Income	180061	178564	151033	358625	275032	603169
2	Net Profit for the period before Tax	1755	15505	27873	17260	53026	80344
3	Net Profit for the period after Tax attributable to						
	- Equity shareholders of the Parent	308	10902	51584	11210	68729	88148
	- Non-Controlling Interest	63	21	93	84	115	47
	Total	371	10923	51677	11294	68844	88195
4	Total Comprehensive Income for the period after tax attributable to						
	- Equity shareholders of the Parent	516	11001	51716	11517	68911	87888
	- Non-Controlling Interest	64	22	93	86	115	46
	Total	580	11023	51809	11603	69026	87934
5	Paid up Equity Share Capital	2363	2363	2360	2363	2360	2363
6	Other Equity				663917	640354	659496
7	Securities Premium Account				5059	2955	5059
8	Net worth				667043	643478	662536
9	Paid up Debt Capital				482112	356254	392995
10	Capital Redemption Reserve				163	163	163
11	Debenture Redemption Reserve				-	-	-
12	Debt-Equity Ratio (in multiples)				0.72	0.55	0.59
13	Debt Service Coverage Ratio (in multiples)				1.20	1.67	1.00
14	Interest Service Coverage Ratio (in multiples)				1.73	5.66	4.26
15	Earnings Per share of Re.1/- each (Rs.)						
	(Not Annualized)						
	Basic:	0.13	4.77	22.56	4.90	30.05	38.56
	Diluted:	0.13	4.77	22.56	4.90	30.05	38.56

Chennai

09-11-2022

1. The above is an extract of the detailed format of Quarter and Half-Year ended Un-Audited financial results that has been filed with Stock Exchanges under Regulation 52 of the SEBI (Listing Obligations and Disclosure Requirements) Regulations, 2015. The full format of the Quarter and Half-Year ended Un-Audited financial results are available on the

Bombay Stock Exchange website www.bseindia.com, the National Stock Exchange website www.nseindia.com and on the Company's website www.ramcocements.in 2. The above consolidated un-audited results were reviewed by the Audit Committee and approved by the Board of Directors at their Meetings held on 09-11-2022. The Statutor

Auditors have carried out a limited review of the above results 3. Key Standalone financial information

toy standard in an internation								
	O	Quarter Ended	1	Half-Yea	Year Ended			
Particulars	Un-Audited	Un-Audited	Un-Audited	Un-Audited	Un-Audited	Audited		
	30-09-2022	30-06-2022	30-09-2021	30-09-2022	30-09-2021	31-03-2022		
Total Income	179320	177939	150103	357259	273570	601062		
Net Profit before tax	1602	15370	27384	16972	52394	80124		
Net Profit after tax	1147	11227	51708	12374	68606	89270		

4. The previous period figures have been re-grouped/re-stated wherever necessary

For THE RAMCO CEMENTS LIMITED M.F. FAROOQUI **CHAIRMAN**

GUJARAT STATE FERTILIZERS & CHEMICALS LIMITED

Date of issue of provisional list of 17.12.2022

prospective resolution applicants

Last date for submission of

objections to provisional list

Regd. Office:PO: Fertilizernagar-391750, Dist: Vadodara, Gujarat, India CIN No. L99999GJ1962PLC001121 Tel:(0265) 2242451/651/751

Email:ho@gsfcltd.com Web: www.gsfclimited.com

Extract of Standalone & Consolidated Unaudited Financial Results for the guarter and half year ended 30th September, 2022

(₹ in Lakhs)

			Standalone		Consolidated				
Sr. No.	Particulars	Quarter ended	Quarter ended	Half year ended	Quarter ended	Quarter ended	Half year ended		
			30-Sep-21	30-Sep-22	30-Sep-22	30-Sep-21	30-Sep-22		
1	Total income from operations	2,40,532	2,51,100	5,46,671	2,48,768	2,53,201	5,50,583		
2	Net Profit / (Loss) for the period (before tax, exceptional items)	41,803	34,106	93,659	41,527	34,780	92,411		
3	Net Profit / (Loss) for the period before tax (after exceptional items)	41,803	34,106	93,659	41,527	34,780	92,411		
4	Net Profit / (Loss) for the period after tax (after exceptional items)	28,924	22,616	64,507	28,527	23,129	63,108		
5	Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]	87,647	32,428	11,302	87,250	32,941	9,903		
6	Equity Share Capital	7,970	7,970	7,970	7,970	7,970	7,970		
7	Earnings Per Share (of ₹ 2/- each) (for continuing and discontinued operations)								
l	1. Basic (in ₹):	7.26 7.26		16.19 16.19	7.16 7.16	5.80 5.80			

I Notes:

Date: 9th November 2022

Place: Gandhinagar

- 1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Stock Exchange websites (http://www.nseindia.com and http://www.bseindia.com) and on Company's website (http://www.gsfclimited.com)
- 2. The statutory Auditors of the Company have conducted a 'limited review' of the results for the quarter ended on 30th September, 2022.

For Gujarat State Fertilizers & Chemicals Ltd **MUKESH PURI, IAS** Managing Director (DIN - 03585870)

Bosch Limited

Registered office: Hosur Road, Adugodi, Bengaluru-560 030 Website: www.bosch.in; Email: investor@in.bosch.com Phone: +91 80 67524938

CIN: L85110KA1951PLC000761

Statement of Unaudited Results for the guarter and six months ended September 30, 2022

[Rs. in Millions (Mio INR)]

		Standalone						Consolidated						
		(Quarter Ende	d	Six Mont	hs Ended	Year Ended	(Quarter Ende	d	Six Mont	Year Ended		
		Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Unaudited	Audited	
SI.No.	Particulars	30.09.2022	30.06.2022	30.09.2021	30.09.2022	30.09.2021	31.03.2022	30.09.2022	30.06.2022	30.09.2021	30.09.2022	30.09.2021	31.03.2022	
1.	Total Income from Operations	38,113	36,010	30,423	74,123	55,848	121,779	38,112	36,010	30,423	74,122	55,848	121,778	
2.	Profit before tax	4,870	4,377	3,975	9,247	7,328	15,001	4,870	4,376	3,975	9,246	7,328	14,999	
3.	Net Profit for the period	3,724	3,342	3,720	7,066	6,317	12,172	3,724	3,341	3,720	7,065	6,317	12,170	
4.	Share of profit/(loss) of associate and joint venture	-	-	-	-	-	-	12	0	3	12	8	13	
5.	Net profit/ (loss) after taxes and share of profit/ (loss) of													
	Associates and Joint Venture (3 + 4)	3,724	3,342	3,720	7,066	6,317	12,172	3,736	3,341	3,723	7,077	6,325	12,183	
6.	Other comprehensive income (net of income tax)	714	(752)	1,023	(38)	1,056	(122)	714	(752)	1,023	(38)	1,056	(122)	
7.	Total comprehensive income for the period	4,438	2,590	4,743	7,028	7,373	12,050	4,450	2,589	4,746	7,039	7,381	12,061	
8.	Paid-up equity share capital (Face value of Rs 10/- each)	295	295	295	295	295	295	295	295	295	295	295	295	
9.	Reserves excluding Revaluation Reserve as per Balance Sheet						106,584						106,503	
10.	Earnings per share (in Rupees) (of Rs 10/- each) (weighted													
	average)													
	(a) Basic	126.3	113.3	126.1	239.6	214.2	412.7	126.7	113.3	126.2	240.0	214.5	413.1	
	(b) Diluted	126.3	113.3	126.1	239.6	214.2	412.7	126.7	113.3	126.2	240.0	214.5	413.1	

Note:

- 1) The above financial results were reviewed by the Audit Committee. The above unaudited financial results were approved by the Board of Directors at their meeting held on November 08, 2022. The limited review, as required under Regulation 33 of SEBI (Listing Obligations and Disclosure Requirements) Regulations, 2015, has been completed by the Statutory Auditors for the quarter and six months ended September 30, 2022 and they have issued an unmodified report on the aforesaid results.
- 2) The above is an extract of the detailed format for the unaudited financial results for the quarter and six months ended September 30, 2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format for the unaudited financial results for the quarter and six months ended September 30, 2022 are available on the Bombay Stock Exchange website (www.bseindia.com), the National Stock Exchange website (www.nseindia.com) and on the Company's website.

Place: Nashik Date: November 08, 2022 For and on behalf of Board of Directors (Soumitra Bhattacharya) Managing Director





ಸಂ. 83/1, ಬಿಎಂಟಿಸಿ ಬಸ್ ನಿಲಾಣದ ಎದುರು डियन देक 👪 Indian Bank ಸೋಮನಹಳ್ಳಿ ಬ್ಲಾಕ್, ಸೋಮನಹಳ್ಳಿ, ಬೆಂಗಳೂರು- 560082. ಅಪೆಂಡಿಕ್ - IV-A [ನಯಮ 8(6)ಕ್ಕ ಪ್ರೂಎಸೋ ನೋಡ್ರ ಸ್ಥಿರಾಸ್ತಿಗಳ ಮಾರಾಟಕ್ಕಾಗಿ ಮಾರಾಟ ಸೂಚನೆ

ಸಿರಾಸಿಗಳ ಇ-ಹರಾಜು ಮಾರಾಟ ಸೂಚನೆ ಬದ.ತಾ ಹಿತಾಸಕಿ ಜಾರಿ ನಿಯಮಗಳ ಕಾಯಿದೆ 2002ರ ನಿಯಮ 8(6)ಕ್ಕಾಗಿನ ಪ್ರಾವಿಸೋದೊಂದಿಗೆ ಓದಿಕೊಳ್ಳಬೇಕಾದ ಸೆಕ್ಕೂರಿಟೈಜೇಷನ್ ಅಂಡ್ ರೀಕನ್ಫಟ್ರಕ್ಷನ್ ಆಫ್ ಫೈನಾನಿಯಲ್ ಅಸೆಟ್ ಅಂಡ್ ಎನ್ಫ್ರೋರ್ಸ್ ಮೆಂಟ್ ಆಫ್ ಸೆಕ್ಕೊರಿಟಿ ಇಂಟರೆಸ್ಟ್ ಕಾಯಿದೆ 2002ರಡಿ ನೋಟಿಸ್ನಲ್ಲಿ ತಿಳಿಸಿರುವಂತೆ ಸಾರ್ವಜನಿಕರಿಗೆ ವಿಸ್ತಾರವಾಗಿ ಮತ್ತು ಸಾಲಗಾರ(ರಿಗೆ) ಮತ್ತು ಜಾಮೀನುದಾ ರ(ರು)ಗಳಿಗೆ ನಿರ್ದಿಷ್ಟವಾಗಿ ಸೂಚನೆ ನೀಡವುದೇನೆಂದರೆ ಸಾಲಗಾರರಿಂದ ಅಡಮಾನ/ ಛಾರ್ಜಡ್ ಆಗಿರುವ ಕೆಳಕಂಡ ವಿವರಿಸಲಾದ ಸ್ಥಿರಾಸ್ತಿಗಳನ್ನು ಅಧಿಕೃತ ಅಧಿಕಾರಿಗಳು ಇಂಡಿಯನ್ ಬ್ಯಾಂಕ್, ಸೋಮನಹಳ್ಳಿ ಶಾಖೆಸೆಕ್ಕೂರ್ಡ್ ಕೈಡಿಟರ್ ಇವರು ಭೌತಿಕ/ಕ್ರಿಯಾತ್ಮಕ/ಸಾಂಕೇತಿಕ(ಯಾವುದು ಅನ್ರಯಿಸುತ್ತದೋ ಅದರಂತೆ) ಸ್ರಾಧೀನತೆಯನ್ನು ಪಡೆದುಕೊಂಡಿದ್ದು, ಎಲ್ಲಿ ಹೇಗಿದಿಯೋ ಹಾಗೆಯೇ, ಎಲ್ಲಿ ಏನಿದೆಯೋ ಹಾಗೆಯೇ, ಮತ್ತು ಎಲ್ಲಿ ಏನೇನು ಉಳಿದಿದೆಯೋ ಹಾಗೆಯೇ, ಆಧಾರದಲ್ಲಿ 29.11.2022ರಂದು ಮಾರಾಟ ಮಾಡಲಿದ್ದಾರೆ ಮಂಜೂರಾಗಿದ್ದ ಸಾಲದ ಬಾಕಿ ಮೊಬಲಗು (22.07.2022ರಂದು ಇದಂತೆ) ರೂ. 34,90,963/- (ಮೂವ ತ್ರನಾಲ್ಕು ಲಕ್ಕದ ತೊಂಭತ್ತು ಸಾವಿರದ ಒಂಬೈನೂರ ಅರವತ್ತೂರು ರೂ. ಮಾತ್ರ) ಇಂಡಿಯನ್ ಬ್ಯಾಂಕ್, ಸೋಮ ನಹಳ್ಳಿ ಶಾಖೆ ಸೆಕ್ಕೂರ್ಡ್ ಕೈಡಿಟರ್ರವರಿಂದ ಮಾರಾಟ ಮಾಡಲಾಗುತ್ತದೆ. ಸಾಲಗಾರರಾದ (1) ಶ್ರೀಮತಿ ಶಂಕರಮ್ಮ, ರಾಮಕೃಷ್ಣರವರ ಪತ್ನಿ, ವಿಳಾಸ-ಡಿ-2, ಬಿಡಬ್ಲ್ಯೂಎಸ್ಎಸ್ಬಿ ಕಾಲೋನಿ, ಹಾರೋಹಳ್ಳಿ, ಕನಕ ಪುರ ತಾಲ್ಲೂಕು, ರಾಮನಗರ- 562112, (2) ಶ್ರೀ ಸುನಿಲ್ ಕುಮಾರ್ ಆರ್, ರಾಮಕೃಷ್ಣರವರ ಮಗ, ವಿಳಾಸ-🛮 ಡಿ-2, ಬಿಡಬ್ಲ್ಯೂಎಸ್ಎಸ್ಬಿ ಕಾಲೋನಿ, ಹಾರೋಹಳ್ಳಿ, ಕನಕಪುರ ತಾಲ್ಲೂಕು, ರಾಮನಗರ- 562112. 🛮 ಇ-ಹರಾಜು ರೀತಿಯ ಮಾರಾಟಕ್ಕಾಗಿ ಇಟಿರುವ ಆಸಿಗಳ ನಿಗಧಿತ ವಿವರಣೆಯನ್ನು ಕೆಳಕಂಡಂತೆ ನೀಡಲಾಗಿದೆ. ಆಸ್ತಿಯ ವಿವರವಾದ ವಿವರಣೆ: ಸಕ್ಕಲ ಸಮಸ್ಸವೂ ಸೇರಿದ ಆಸ್ತಿಯ ಖಾನಷುಮಾರಿ ಸಂ. 2763/3254/35 ಹಾರೋಹಳ್ಳಿ, ಹಾರೋಹಳ್ಳಿ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ, ಈಗ ಹಾರೋಹಳ್ಳಿ ಗ್ರಾಮ ಪಂಚಾಯತ್, ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿದ್ದು, ಆಸ್ತಿಯ ಐಡಿ ಸಂ. 152900203701421920, ಅಳತೆ ಪೂರ್ವದಿಂದ ಪಶ್ಚಿಮಕ್ಕೆ: 30 ಅಡಿ (9.14 ಮೀ.ಗಳು), ಉತ್ತರದಿಂದ ದಕ್ಷಿಣಕ್ಕೆ: 48 ಅಡಿ (14.63 ಮೀ.ಗಳು) ಮತ್ತು ಚಕ್ಕುಬಂದಿ– ಪೂರ್ವಕ್ರೆ- ಅಂಕಪ್ಷನವರಿಗೆ ಸೇರಿದ ನಿವೇಶನ, ಪಶ್ಚಿಮಕ್ರೆ- ಕೆ ಸಂ. 3254/36ರ ಆಸ್ತಿ

ಆಸ್ತಿ ಮೇಲಿನ ಋಣಬಾದ್ಯತೆಗಳು	ಇಂಡಿಯನ್ ಬ್ಯಾಂಕ್, ಸೋಮನಹಳ್ಳಿ ಶಾಖೆ (7258)
ಮೀಸಲು ಬೆಲೆ	ರೂ. 34,20,000/-
ಇಎಂಡಿ ಮೊತ್ತ	ರೂ. 3,42,000/-
ಬಿಡ್ ಹೆಚ್ಚಳದ ಮೊತ್ತ	ರೂ. 10,000/-
ಇ-ಹರಾಜಿನ ದಿನಾಂಕ ಮತ್ತು ಸಮಯ	29/11/2022ರ ಬೆಳಿಗ್ಗೆ 11.00 ರಿಂದ ಸಂಜೆ 4.00ರವರೆಗೆ
ಆಸ್ತಿ ಐಡಿ ಸಂ.	IDIB050436607122
ಿಡ್ದಾರಗಿಗೆ ಸಲಹೆ ಮಾಡುವುದೇವಂದ	ದೆ ಆವ್ರ್ ವ್ಯಾಡ್ನಾಗಿ ಭಾರವಹಿಸಲು ವರು ಸೇವಾ ಒದಗಿಸುವರಾಡ

| ಉತರಕೆ - 20 ಅಡಿ ರಸೆ, ದಕ್ಷಿಣಕೆ - ಚಿಲಾಲ್ ಸಾಹೇಬ್ ರವರ ಮನೆ.

ಎಮ್ಎಸ್ಟಿಸಿ ಲಿಮಿಟೆಡ್ನ ವೆಬ್ಸೈಟ್: (www.mstcecomerce.com)ಗೆ ಭೇಟಿಮಾಡಬೇಕು ತಾಂತ್ರಿಕ ನೆರವಿಗಾಗಿ ಎಮ್ಎಸ್ಟಿಸಿ ಹೆಲ್ಪ್ಡ್ಸ್ ಸಂಖ್ಯೆ 033-22901004ಗೆ ಮತ್ತು ಅಥವ ಸೇವದಾರರ ಹೆಲ್ಪ್ಡ್ಸ್ನಲ್ಲಿನ ಇತರೆ ಸಂಖ್ಯೆಗಳಿಗೆ ಕರೆಮಾಡಬೇಕು. ಎಮ್ಸ್ಟ್ ಪಿಸಿಯೊಂದಿಗೆ ರಿಜಿಸ್ಟ್ ಷನ್ ಸ್ಟ್ ಟಸ್ ಮತ್ತು ಇಎಂಡಿ ಸ್ಟ್ರೇಟಸ್ಗಾಗಿ ibapiop@mstcecommerce.com ಮತ್ತು ibapifin@mstcecommerce.com ಅನ್ನು ಸಂಪರ್ಕಿಸಿರಿ. ಆಸ್ತಿ ವಿವರಣೆ ಮತ್ತು ಛಾಯಾಚಿತ್ರಕ್ಕಾಗಿ ಹಾಗೂ ಹರಾಜಿನ ಷರತ್ತು ಮತ್ತು ನಿಬಂಧನೆಗಳಿಗಾಗಿ https://ibapi.inಗೆ ಭೇಟಿಮಾಡಿ ಮತ್ತು ಈ ಪೋರ್ಟಲ್ ಸಂಬಂಧಿತ ಸ್ಪಷ್ಟನೆಗಳಿಗಾಗಿ ಹೆಲ್ಪ್ ಲೈನ್ ಸಂಖ್ಯೆ '18001025026' ಮತ್ತು '011-41106131'ಗೆ ಕರೆಮಾಡಿ.

ಬಿಡ್ದಾರರು https://ibapi.in ಮತ್ತು www.mstcecommerce.comಗೆ ಭೇಟಿಮಾಡಿ ಆಸಿ ವಿವರಗಳನ್ನು ಹುಡುಕುವಾಗ ಮೇಲೆ ತಿಳಿಸಿದ ಪ್ರಾಪರ್ಟಿ ಐಡಿಯನ್ನು ಬಳಸಿಕೊಳ್ಳಬೇಕು.

ದಿನಾಂಕ: 07/11/2022, ಸ್ಥಳ: ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿ, ಇಂಡಿಯನ್ ಬ್ಯಾಂಕ್

PUBLIC NOTICE

As per the instructions of my client, I hereby

notify to the Public that, my client has agreed

to purchase the Schedule Property from (i)

Mr. Kanneganti venkateshwarlu, S/o late

Guravaiah, aged about 52 years, R/at Flat

No.302, Suryadevara Towers, Vasavi Nagar,

Gurunanak Colony, Vijayawada-520008

Krishna Dist, Andhra Pradesh (ii) Mr.

Yarlagadda Subbarayudu, S/o Late Mr

Yarlagada Lakshmaiah, aged about 52 years,

R/at No.13-3-32, 3rd lane Gunturu Vari

lhota, Kothapet, Guntur-1, Andhra Pradesi

and further hereby notify to the Public that, if

any person/s claiming any right, title or interest in respect of the Schedule Property.

requested to lodge his/her/their objections

with the undersigned within Fifteen (15)

days supported with documents of

his/her/their claim/s on the Schedule

Property and in that event if no objections

being received from any person/s, my client

will purchase the Schedule Property and

subsequent objections will not be

entertained and Actuate will not be binding

SCHEDULE PROPERTY

All the piece and parcel of residential vacant

site bearing No.35, Khata no.227/35, PID

No.150300200100320621 measuring East

to West: 14.2 meters or 46.59 feet, North to

South: 9 Meters or 29.52 feet in all

measuring 127.81 square meters or 1376

Square feet, carved in converted

Sy.Nos.57/2 & 57/3 for residential use vide

three official Memorandums bearing Nos.

ALN(De)SR 119/2008-09 dated 13/10/2009.

8958 Dated 20/08/2019 & 149827 dated

19/03/2020, all issued by the Deputy

Commissioner, Bangalore Rural District, the

Composite Residential Layout plan of which

has been approved by the Member

Secretary, Bangalore International Airport

Area Planning Authority (BIAAPA) vide its

final Residential layout Approval bearing No.

BIAAPA/TP03/LA0/12/2020-21/937 dated

11/08/2022 situated at Binnamangala

Village, Kasaba Hobli, Devanahalli Taluk

together with all rights, appurtenances in

whatsoever manner whether underneath or

above the surface and bounded on as below:

H.V. DEVARAJU, Advocate

Pride Pristine Law Associates,

A-202, 2nd Floor, 'A' Block, 'Brigade

Majestic' No. 25, Kalidasa Marga,

Gandhinagar, Bengaluru-560 009.

Mob:9845823147

East by : Site No.18;

South by : Site No.36.

West by : 12 Meters Road;

North by : 12 meters Road; and

on my client.

PUBLIC NOTICE

This is to inform the general public that my client Mrs. ANITHA, W/o Mr. S. Sharath Chandra, has lost Original Sale Deed dated 27.08.2015, registered as Document No.5384, of Book I, in the office of the Sub-Registrar, Kelamangalam, Tamil Nadu, as it was lost while getting the photocopy of the said original document and in this regard my client has lodged a police complaint on dated 08.11.2022. If any Person/s find the aforesaid original document may handover the same to the undersigned at the earliest.

Sahai Kumar, Advocate #311, 2nd Floor, 3rd Main, 3rd Phase, J.P. Nagar, Bangalore-560 078. Ph: 9845090974

PUBLIC NOTICE

This is to inform the general public that my client Mr. KARTHIK, S/o Mr. B.C. Bommaiah, has lost Original Sale Deed dated 27.08.2015, registered as Document No.5382, of Book I in the office of the Sub-Registrar, Kelamangalam, Tamil Nadu, as it was lost while getting the photocopy of the said original document and in this regard my client has lodged a police complaint on dated 08.11.2022. If any Person/s find the aforesaid original document may handover the same to the undersigned at the earliest.

Sahai Kumar, Advocate #311, 2nd Floor, 3rd Main, 3rd Phase, J.P. Nagar, Bangalore-560 078. Ph: 9845090974

PUBLIC NOTICE

This is to inform the general public that my client Mr. SHARATH CHANDRA, Late A. Siddaiah, has lost Original Sale Deed dated 27.08.2015, registered as Document No.5383, of Book I, in the office of the Sub-Registrar, Kelamangalam, Tamil Nadu, as it was lost while getting the photocopy of the said original document and in this regard my client has lodged a police complaint on dated 08.11.2022. If any Person/s find the aforesaid original document may handover the same to the undersigned at the earliest.

Sahai Kumar, Advocate #311, 2nd Floor, 3rd Main, 3rd Phase, J.P. Nagar, Bangalore-560 078. Ph: 9845090974

PUBLIC NOTICE

This is to inform the general public that my client Mrs. DEVAMMA, W/o Late A. Siddaiah, has lost Original Sale Deed dated 27.08.2015, registered as Document No.5412, of Book I, in the office of the Sub-Registrar, Kelamangalam, Tamil Nadu, as it was lost while getting the photocopy of the said original document and in this regard my client has lodged a police complaint on dated 08.11.2022. If any Person/s find the aforesaid original document may handover the same to the undersigned at the earliest.

Sahai Kumar, Advocate

PUBLIC NOTICE This is to inform to the general public that

one S. LAKSHMI aged about 36 years. W/o.

Sri. K.R. Rajanna, Aged about 41 years S/o.

Ramakrishnappa Residing at No.21 and 22. 4th Cross, 2nd Main, Telecom Layout,

Sriramura Jakkur Post Bangalore -560092.

He has misplaced/lost the Original Deed dated 27/07/2006 was executed by Thasildar Bangalore North (Addl) Taluk, Bangalore in favour of Sri. D. Saravana the Vendor No.1 which has been registered as Document No. 9727/2006-07 CD No.YAND213 Book-1 in the Office of the Sub-Registrar yelahanka in respect of the said Property bearing No. 95 BBMP Khatha No. 1888/95, Situated at Amruthahalli Village Yelahanka Hobli, Bangalore North, presently under the limits of BBMP, Ward No 7, Byatarayanapura, Bangalore, Measuring East to West 40 ft and North to South 30 ft totally measuring 1200 Sq ft, and bounded on the East by: Road, West by: Srinivas House, North by: Road, South by:

And a police complaint has also been lodged in this regard. And any person or person or any legal heirs got the said document and having custody of the original document are hereby informed to hand-over the same to the above said person. And in the event of any misuse of the said document by any person or persons shall be liable to be sued. Advocate of Petitioner: S.M. Nagaraja, G. Ravi Kumar #46, Bellary Main Road, (Below Ganganagar Subregistrar office) Ganganagar, Bangalore-560032. Mob: 9740402589.

#311, 2nd Floor, 3rd Main, 3rd Phase, J.P. Nagar, Bangalore-560 078. Ph: 9845090974

Doreswamy House.

ವಿಶ್ವೇಶ್ವರಯ್ಯ ಕೋ-ಆಪರೇಟೀವ್ ಬ್ಯಾಂಕ್

ಪ್ರಧಾನ ಕಚೇರಿ: ನಂ.109, ಶಂಕರಮಠದ ರಸ್ತೆ, ಶಂಕರಪುರಂ, ಬೆಂಗಳೂರು-560004. ಘೋನ್: 080-22956419/22956420, ಇ-ಮೇಲ್: corporate@vcb.co.in ವೆಚ್ಚೌಟ್: www.vcb.co.in

ಸ್ಕಾಧೀನ ಸೂಚನೆ (ನಿಯಮ 8 [1] (ಸ್ತಿರಾಸ್ತಿಗಳಿಗಾಗಿ)

ಕೆಳಸಹಿದಾರರು ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು, ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು, ಆರ್ಥಿಕ ಸ್ವತ್ತಗಳ ಭದ್ರತೆ ಮತ್ತು ಪುನರ್ ರಚನೆ ಮತ್ತು ಭದ್ರತಾ ಹಿತಾಸಕ್ತಿ ಜಾರಿ ಅಧಿನಿಯಮ 2002 ರ ಆನ್ನಯ (54 ರ 2002) ಮತ್ತು 2002 ರ ಭದ್ರತಾ ಹಿತಾಸಕ್ಕಿ (ಜಾರಿ) ನಿಯಮಗಳ ನಿಯಮ 3 ನ್ನು ಓದಿಕೊಂಡಂತೆ ಪ್ರಕರಣ 13(12) ರ ಅನ್ನಯ ಪ್ರದತ್ನವಾದ ಅಧಿಕಾರವನ್ನು ಚಲಾಯಿಸಿ ಸದರಿ ತಗಾದೆ (ಡಿಮ್ಯಾಂಡ್), ನೋಟೀಸನ್ನು ದಿನಾಂಕ 20.08.2022 ರಂದು **ಸಾಲಗಾರರರಾದ (1) ಶ್ರೀ. ಎಚ್.ಕೆ. ಗಣೇಶ್, (2) ಸಹನಾ** ಗಣೇಶ್, ಇವರ ಮರಣದ ನಂತರ ಕಾನೂನು ಉತ್ತರಾಧಿಕಾರಿ ಶ್ರೀ. ಎಚ್.ಕೆ ಗಣೇಶ್ (ಗಂಡ), ವಿಳಾಸ: ನಂ.53, 2ನೇ ಮಹಡಿ, 8ನೇ 'ಬಿ' ಮುಖ್ಯರಸ್ತೆ 4ನೇ ಬ್ಲಾಕ್, ಜಯನಗರ, ಬೆಂಗಳೂರು-560011, ಇವರಿಗೆ ತಗಾದೆ ನೋಟೀಸು ನೀಡಿದ್ದು, ನೋಟೀಸು ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ತಗಾದೆ ನೋಟೀಸ್ನಲ್ಲಿ ನಮೂದಿಸಿರುವ ಮೊತ್ತ **ರೂ. 27,80,40,753/– (ರೂಪಾಯಿ ಇಪ್ರತೇಳು ಕೋಟಿ ಎಂಭತ್ತು ಲಕ್ಷದ ನಲವತ್ತು ಸಾವಿರದ** ಏ**ಳುನೂರ ಐವತ್ತಮೂರು ಮಾತ್ರ**) ದಿನಾಂಕ 31.07.2022 ರಂತೆ ಇದ್ದಂತೆ ಮರುಪಾವತಿ / ತೀರುವಳಿ ಮಾಡಲು ನೋಟೀಸು ನೀಡಲಾಗಿತ್ತು.

ಸಾಲಗಾರರು ಸದರಿ ಮೊಬಲಗನ್ನು ಮರುಪಾವತಿಸದೆ ಇರುವುದರಿಂದ ಈ ಕೆಳಸಹಿದಾರರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯ್ದೆಯ ಕಲಂ 13(4) ರೊಂದಿಗೆ ನಿಯಮ 8ರಲ್ಲಿ ಪ್ರದತ್ತ ಆಧಿಕಾರದನ್ನಯ ಕೆಳಗೆ ಸೂಚಿಸಿರುವ ದಿನಾಂಕ 09.11.2022ರಂದು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಸಾಲಗಾರರಿಗೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಲಾಗಿದೆ. ಸಾರ್ವಜನಿಕರು ಮತ್ತು ನಿರ್ದಿಷ್ಟವಾಗಿ ಸಾಲಗಾರರು ಈ ಕೆಳಗೆ ವಿವರಿಸಿರುವ ಸ್ಥಿರಾಸ್ತಿಯ ವಿಚಾರವಾಗಿ ಯಾವುದೇ ವ್ಯವಹಾರ ನಡೆಸದಂತೆ ಈ

ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟವ್ ಬ್ಯಾಂಕ್ ಲಿಮಿಟೆಡ್, ಜಿ.ಪಿ.ನಗರ ಶಾಖೆ, ಬೆಂಗಳೂರು-560078 ಇವರಿಗೆ ಸಂದಾಯವಾಗತಕ್ಕ ಮೊಬಲಗು ರೂ. 29,13,68,935/- (ರೂಪಾಯ ಇಪ್ಪತ್ತೊಂಬತ್ತು ಕೋಟಿ ಹದಿಮೂರು ಲಕ್ಷದ ಅರವತ್ತೆಂಟು ಸಾವಿರದ ಒಂಬೈನೂರ ಮೂವತ್ತೈದು ಮಾತ್ರ) ದಿನಾಂಕ 31.10.2022 ರಂತೆ ಹಾಗೂ 01.11.2022 ರಿಂದ ಆದರ ಮೇಲಿನ ಬಡ್ಡಿ ಇವುಗಳಿಗೆ ಸಾಲ ಲೆಕ್ಟದ ಖಾತೆ ಜುಕ್ಕಾ ಆಗುವವರೆಗೆ ಋಣಭಾದ್ಯವಾಗಿರುತ್ತದೆ.

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸೆಕ್ಷನ್ 13(8)ರ ಅನ್ನಯ ಇರುತ್ತದೆ.

ಐಟಂ ನಂ.1: ಸಕಲ ಸಮಸ್ತವೂ ಸೇರಿದ ಪರಿವರ್ತಿತ ಖುಷ್ಠಿ ಕೃಷಿ ಭೂಮಿ ಸರ್ವೆ ನಂ. 161/೩%, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ಬನ್ನಿಗಿರಿ ಗ್ರಾಮದಲ್ಲಿದೆ, ವಿಸ್ತೀರ್ಣ 8 ಎಕರೆಗಳು 1 ಗುಂಟೆ, ಚಕ್ಕುಬಂದಿ: ಸೂರ್ವಕ್ಕೆ: ಶ್ರೀಮತಿ. ಮಾಯಮ್ಮರವರಿಗೆ ಸೇರಿದ ಭೂಮಿ ಮತ್ತು ಕಟ್ಟೆ ರಸ್ತೆ, ಪಶ್ಚಿಮಕ್ಕೆ ಶ್ರೀ ಮಾಯಿಗಣ್ಣರವರಿಗೆ ಸೇರಿದ ಭೂಮಿ ಮತ್ತು ಶ್ರೀಮತಿ. ಮರಿಲಿಂಗಮರವರ ಮಕ್ಕಳಿಗೆ ಸೇರಿದ ಭೂಮಿ ಉತ್ತರಕ್ಕೆ: ರಸ್ತೆ ಮತ್ತು ಶ್ರೀ. ಗೋಪಾಲ್ ವರಿಗೆ ಸೇರಿದ ಭೂಮಿ, ದಕ್ಷಿಣಕ್ಕೆ: ಕಟ್ಟಿ ರಸ್ತೆ ಮತ್ತು ಇದೇ ಸರ್ವೆ ನಂ. 161/೩8ರ ಉಳಿಕೆ ಭಾಗ.

ಐಟಂ ನಂ.2: ಸಕಲ ಸಮಸ್ರವೂ ಸೇರಿದ ಪರಿವರ್ತಿತ ಖುಷ್ಠಿ ಕೃಷಿ ಭೂಮಿ ಸರ್ವೆ ನಂ. 161/ಪಿ8, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ಬನ್ನಿಗಿರಿ ಗ್ರಾಮದಲ್ಲಿದೆ, ವಿಸಿರ್ಣ 2 ಎಕರೆಗಳು, ಚಕ್ಕುಬಂದೀ ಪೂರ್ವಕ್ಕೆ ಶ್ರೀ ಕರಿಯಪ ಬಿನ್ ಶ್ರೀಮತಿ ಚೌಡಮ್ಮವರವರಿಗೆ ಸೇರಿದ ಧೂಮಿ, ಪಶ್ಚಿಮಕ್ಕೇ ಕಟ್ಟೆ ಮತ್ತು ಕೋಡಿ ಹಳ್ಳ, ಉತ್ತರಕ್ಕೇ ಕಟ್ಟಿ ರಸ್ತೆ ಮತ್ತು ಸರ್ವೆ ನಂ. 161/೩8ರ ಧೂಮಿ ವಿಸ್ತಿರ್ಣ 8 ಎಕರೆಗಳು ಮತ್ತು 1 ಗುಂಟೆ, ದಕ್ಷಿಣಕ್ಕೆ: ಸರ್ವೆ ನಂ. 161ರ ಭೂಮಿ, ಬ್ಲಾಕ್ 1,2,3 ಮತ್ತು ಸರ್ವೆ ನಂ.161.

ಸಕಲ ಸಮಸ್ತವೂ ಸೇರಿದ ಪರಿವರ್ತಿತ ಖುಷ್ಠಿ ಕೃಷಿ ಭೂಮಿ ಸರ್ವೆ ನಂ. 161, ಬ್ಲಾಕ್-1, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ತಾಲ್ಲೂಕು ಬಿಡದಿ ಹೋಬಳಿ. ಬನ್ನಿಗಿರಿ ಗ್ರಾಮದಲ್ಲಿದೆ, ವಿಸೀರ್ಣ 1 ಎಕರೆ 20 ಗುಂಟೆಗಳು, ಚಕ್ಕುಬಂದಿ: ಪೂರ್ವಕ್ಕೆ: ಶ್ರೀಮತಿ. ಚೌಡಮ್ಕರವರಿಗೆ ಸೇರಿದ ಭೂಮಿ ಪತ್ರಿಮಕ್ಕೆ ಸರ್ಕಾರಿ ಭೂಮಿ, ಉತ್ತರಕ್ಕೆ ಶ್ರೀ. ನರಸಿಂಹಯ್ಯ ಏನ್ ಭೋಗಯ್ಯರವರಿಗೆ ಸೇರಿದ ಸರ್ವೆ ನಂ. 161, ಬ್ಲಾಕ್-2ರ ಭೂಮಿ, ದಕ್ಷಿಣಕ್ಕೆ ಸರ್ವೆ ನಂ. 161, ಬ್ಲಾಕ್-3ರ ಭೂಮಿ.

ಸಕಲ ಸಮಸ್ತವೂ ಸೇರಿದ ಪರಿವರ್ತಿತ ಖುಷ್ಠಿ ಕೃಷಿ ಭೂಮಿ ಸರ್ವೆ ನಂ. 161, ಬ್ಲಾಕ್-2, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ಬನ್ನಿಗಿರಿ ಗ್ರಾಮದಲ್ಲಿದೆ, ವಿಸ್ತೀರ್ಣ 1 ಎಕರೆ 20 ಗುಂಟೆಗಳು, ಚಕ್ಕುಬಂದಿ: ಪೂರ್ವಕ್ಕೆ ಶ್ರೀಮತಿ. ಚೌಡಮ್ಕರವರಿಗೆ ಸೇರಿದ ಧೂಮಿ ಪತ್ನಿಮಕ್ಕೆ: ಸರ್ಕಾರಿ ಭೂಮಿ, ಉತ್ತರಕ್ಕೆ: ಶ್ರೀ. ಆರಸಪ್ರ ಬಿನ್ ಭೋಗಯ್ಯರವರಿಗೆ ಸೇರಿದ ಸರ್ವೆ ನಂ. 161, ಬ್ಲಾಕ್-3ರ ಭೂಮಿ, ದಕ್ಷಿಣಕ್ಕೆ: ಶ್ರೀ. ಚಿನ್ನಪ್ರ ಬನ್ ಛೋಗಯ್ಯರವರಿಗೆ ಸೇರಿದ ಸರ್ವೆ ನಂ. 161, ಬ್ಲಾಕ್-1ರ ಛೂಮಿ.

ಸಕಲ ಸಮಸ್ತವೂ ಸೇರಿದ ಪರಿವರ್ತಿತ ಖುಷ್ಠಿ ಕೃಷಿ ಭೂಮಿ ಸರ್ವೆ ನಂ. 161, ಬ್ಲಾಕ್-3, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ತಾಲ್ಲೂಕು ಬಡದಿ ಹೋಬಳ, ಬನ್ನಿಗಿರಿ ಗ್ರಾಮದಲ್ಲಿದೆ, ಏಸ್ರಿರ್ಣ 1 ಎಕರೆ 20 ಗುಂಟೆಗಳು, ಚಕ್ಕುಬಂದಿ: ಪೂರ್ವಕ್ಕೆ: ಶ್ರೀಮತಿ. ಚೌಡಮ್ಮರವರಿಗೆ ಸೇರಿದ ಭೂಮಿ ಪಶ್ಚಿಮಕ್ಕೆ: ಸರ್ಕಾರಿ ಧೂಮಿ, ಉತ್ತರಕ್ಕೆ: ರಸ್ತೆ. ದಕ್ಷಿಣಕ್ಕೆ: ಶ್ರೀ. ನರಸಿಂಹಯ್ಯ ಬಿನ್ ಭೋಗಯ್ಯರವರಿಗೆ ಸೇರಿದ ಸರ್ವೆ ನಂ. 161, ಬ್ಲಾಕ್-2ರ ಧೂಮಿ.

SI.No.1: Site No. 1 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3 totally measuring 5644 Sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Site No.24, West by: Road, North by: Pathway, South by: Site No.2. SI.No.2: Site No. 13 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3, totally measuring 8000 Sft. carved out of 14.20 acres, situated at Bannigiri Village, Bidadi Hobli, Ramanagaram Taluk,

Bangalore Rural District, bounded by: East by: Road, West by: Site No.12, North by: Site No.14, South by: Road. SI.No.3: Site No.16 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3 totally measuring 5000 Sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Road, West by: Site No. 9, North by: Site No. 17, South by: Site No. 15.

SI.No.4: Site No.24 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3. totally measuring 5321 sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Road, West by: Site No.1, North by: Compound, South by: Site No.23. SI.No.5: Site No.25 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3, totally measuring 5365 Sft. carved out of 14.20 acres, situated at Bannigiri Village, Bidadi Hobli, Ramanagaram Taluk,

Bangalore Rural District, bounded by : East by: Site No.36, West by: Road, North by: Road, South by : Site No.26. SI.No.6: Site No.30 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3 totally measuring 5600 sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Site No.31, West by: Road, North by: Site No.29, South by: Road.

Sl.No.7: Site No.31 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3, totally measuring 4500 sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Road, West by: Site No.30, North by: Site No.32, South by: Road. SI.No.8: Site No.36 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3

totally measuring 5365 Sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Road, West by: Site No.25, North by: Road, South by: Site No.35. SI.No.9: Site No.38 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3. totally measuring 4460 Sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Compound, West by: Road, North by: Site No.37, South by: Site No.39.

SI.No.10: Site No.50 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3, totally measuring 9200 Sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Road, West by: Site No.63, North by: Site No.51, South by: Compound. SI.No.11: Site No.56 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3, totally measuring 8000 Sft. carved out of 14.20 acres, situated at Bannigiri Village, Bidadi Hobli, Ramanagaram Taluk

Bangalore Rural District, bounded by: East by: Road, West by: Site No.57, North by: Road, South by: Site No.55. SI.No.12: Site No.57 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3, totally measuring 8000 Sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Site No.56, West by: Road, North by: Road, South by: Site No.58. SI.No.13: Site No.63 in the Layout known as Bamboos City & Resorts, formed in Sy.No.161/P8, Sy.No.161/1, 161/2 and

161/3, totally measuring 7400 Sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Site No.50, West by: Road, North by: Site No.62, South by: Compound. SI.No.14: Site No.64 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3, totally measuring 8000 Sft. carved out of 14.20 acres, situated at Bannigiri Village, Bidadi Hobli, Ramanagaram Taluk,

Bangalore Rural District, bounded by: East by: Road, West by: Compound, North by: Site No.65, South by: Compound. SI.No.15: Site No.65 in the Layout known as Bamboos City & Resorts, formed in Sy.No.161/P8, Sy.No.161/1, 161/2 and 161/3, totally measuring 5000 Sft. carved out of 14.20 acres, situated at Bannigiri Village, Bidadi Hobli, Ramanagaram Taluk. Bangalore Rural District, bounded by: East by: Road, West by: Compound, North by: Site No.66, South by: Site No.64. Sl.No.16: Site No.70 in the Layout known as Bamboos City & Resorts, formed in Sy.No.161/P8, Sy.No.161/1, 161/2 and

161/3, totally measuring 9321 sft. carved out of 14.20 acres, situated at Bannigiri Village, Bidadi Hobli, Ramanagaram Taluk, Bangalore Rural District, bounded by: East by: Road, West by: Compound, North by: Road, South by: Site No.69. ಸಹಿ/- ಅಧಿಕೃತ ಅಧಿಕಾರಿ ದಿನಾಂಕ: 09.11.2022

ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್ ಲಿ

CAUTION - Readers are advised to make appropriate enquiries while responding to advertisements in these columns. Kannada Prabha

Publications Ltd., does not vouch for any claims made by the advertisers. The Printer, Publisher, Editor and Owner of Kannada Prabha Publications

CHANGE OF NAME

I, VIKAS M. residing at No. 258, 4th Cross, 7th Main, Kaveri Nagar, Banashankari 2nd Stage, Bangalore-560070, have changed my name to VIKAS VAIBHAV M.

vide affidavit dated 09/11/2022 sworn before notary L. Puttaraju, Bangalore.

I, REVATHI MANJUNATH, Resident of No.10, Pottamma Compound, 6th Cross, J.P.Nagar 6th Phase, Bangalore-560078, Karnataka, have changed my name to REVATHI CHINNASWAMY RAJU vide affidavit dated 07/11/2022 sworn before notary Jayalingayya Mudenoormath, Bangalore

CHANGE OF NAME

AFFIDAVIT

I, M. CHANDRASHEKAR, S/o. Late. C. Munireddy, residing at No.39/15, 8th Main Road, 14th Cross, Wilson Garden, Adugodi, Bangalore 560 030, hereby declare that my names CHANDRASEKHAR and M. CHANDRASHEKAR

belongs to one and the same person, henceforth, I have decided to continue my name in future as M. CHANDRASHEKAR de affidavit dated 09-11-2022 sworn to before notary Shivashanakarappa, Bangalore

AFFIDAVIT

SINGANAPUDI JOHN PAUL, aged about 47 years, S/o. Singanapudi Sambaiah, Residing at: # 413, 9th Cross, 11th Main, 6th Stage, Behind Hyper City, BEML Layout, Thubarahalli, Whitefield, Bengaluru-560066 hereby declare that my names SINGANAPUDI JOHN PAUL and SINGANAPUDI SRINIVASARAO

belongs to one and the same person, henceforth, I have decided to continue my ame in future as SINGANAPUDI JOHN PAUL vide affidavit dated 09-11-2022 sworn to before notary Yankoba, Bangalore

Demod : 21-10-2022 ಭಾರತದ ರಾಷ್ಟ್ರಪತಿಗಳ ಪರವಾಗಿ ಕೆಳಸಹಿದಾರರು

ಕೆಳಕಂಡ ಕೆಲಸಕ್ಕಾಗಿ ಇ-ಟೆಂಡರ್ ಗಳನ್ನು ಆಹ್ವಾನಿಸಿದ್ದಾರೆ.

ಗದಗ – ಹೊಟಗಿ ಸೆಕ್ಷನ್ ನಡುವೆ ರೂ. 20,30,493,124

ಕಟ್ ಮತ್ತು ಕವರ್ / ಆರ್ ಹೆಚ್ ಗರ್ಡರ್ ವಿಧಾನದಿಂದ

ಸೇತುವೆ ಸಂ. 92, 93 ಮತ್ತು 99 (ಡೌನ್ ಲೈನ್ ಧಾಗ)

ಮರುನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಗ್ನಲ್ ಮತ್ತು ಟೆಲಿಕಾಂ

ಐಡ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ :

ಹೆಚ್ಚಿನ ವಿವರಗಳನಾಗಿ www.ireps.gov.in ಗೆ ರಾಗ್ ಅರ್ ಮಾಡಿ

rismode Expitect keyer that McGatty, Never root Color /

action (469) (accord) to rest of contract (10022-23)

S.W.Railways SWRRLY SWRRLY

ಸಾರ್ವಜನಿಕ ಪ್ರಕಟಣೆ

ನನ್ನ ಕಕ್ಷಿದಾರರಾದ ಶ್ರೀ ಎಂ. ಮಸಂತ ಏನ್ ಲೇಟ

ಮುನಿವೆಂಕಟಪ್ರ ಬೆಂಗಳೂರು ಇವರು ಚಿತ್ರದುರ್ಗ ಜಿಲ್ಲೆ

ಹಿರಿಯೂರು ತಾಲ್ಲೂಕು ಹಿರಿಯೂರು ಕಸಬ ಹೋಬಳಿ

ಎರೆಚಿಕ್ಕೇನಹಳ್ಳ ಗ್ರಾಮದ ಈ ಕೆಳಕಂಡ ಷೆಡ್ಕೂಲ್ನಲ್ಲಿ

ವಿವರಿಸಿರುವ ಜಮೀನುಗಳಾದ ಸರ್ವೆ ನಂಬರ್ 29/3

29/4 ಮತ್ತು 29/5 ಕ್ರಮವಾಗಿ 3 ಎಕರೆ 10 ಗುಂಟೆ,

3 ಎಕರೆ 36 ಗುಂಟೆ ಮತ್ತು 3 ಎಕರೆ 20 ಗುಂಟೆಗಳನ್ನು

ವುಗಳ ಮಾಲೀಕರಾದ ಹೀ ಜಯಣ್ಣ ಏನ್ ಲೇಟ

ಸುಣ್ಣಕುಮ್ಮಯ್ಯ ಶ್ರೀಮತಿ ಸರೋಜಮ್ಡ್ ಕೋಂ ಲೇಟ್ ದಯಾನಂದ ಶ್ರೀಮತಿ ಪಾಂಡುರಂಗಮ ಕೋಂ. ಲೇಟ್

ಗೋವಿಂದಪ್ಪ ಮತ್ತು ಅವರ ಕುಟುಂಬದವರಿಂದ

ಆದ್ದರಿಂದ ಷೆಡ್ಕೂಲ್ ಸ್ವತ್ತುಗಳ ಬಗ್ಗೆ ಯಾರೇ ಆಗಲಿ ಯಾವುದೇ ಹಕ್ಕು ಅಥವಾ ಹಿತಾಸಕ್ತಿ ಅಥವಾ ತಕರಾರು

ಹೊಂದಿದ್ದರೆ ಈ ಪ್ರಕಟಣೆ ಹೊರಡಿಸಿದ ಒಂದು ವಾರದ

ಒಳಗಾಗಿ ಈ ಕೆಳಕಂಡವರನ್ನು ಸಂಪರ್ಕಸವೇಕಾಗಿ

ಪರ್ಷ್ಕಾರ್ - 1

ಕ್ರಯಕ್ಕೆ ಪಡೆಯಲು ಇಚ್ಚಿಸಿರುತ್ತಾರೆ.

ಅಂದಾಜು ಮೌಲ್ಯ

my date of birth is 19/04/1960 vide Affidavit dated 09/11/2022 before Advocate and Notary N. Kanchivaradaraju, Bangalore

CHANGE OF NAME

I, RAJAREEGAM, legally wedded Spouse of No. 1352073W Rank: Naik, Name: Parasuraman Backianathan, presently residing at No.24, Sarvodhaya Layout, Kammasandra, Bidarahalli, Virgo Nagar Post Bangalore-560049, I have changed my name from RAJAREEGAM to B RAJAREEGAM

CHANGE OF NAME

I, MOHAMMED KHIZAR resident of No. 17/62, 4th A Cross, Lakkasandra, Lalji Nagar, Bangalore 560030 have changed my name to

K MOHAMMED KHIZAR vide Affidavit dated 09/11/2022 before Advocate and Notary Aravind Patil G.G., Bangalore

ತುಮಕೂರು ಸಹಕಾರಿ ಹಾಲು ಉತ್ತಾದಕರ ಸಂಘಗಳ ಒಕ್ಕೂಟ ನಿಯಮಿತ, ಮಲ್ಲಸಂದ್ರ

ಸಂಖ್ಯೆ:ತುಹಾಒ/ಮಾವಿ/ಹಾ.ವಿ.ಮಾ/ಟೆಂ.ಪ್ರ/2022-23 ದಿನಾಂಕ:10.11.2022

-:: ಇ-ಟೆಂಡರ್ ಪ್ರಕಟಣೆ ::-

ತುಮಕೂರು ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ರೀಟೀಲ್ದಾರರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿತರಣೆ ಮಾಡಲು ವಿತರಣಾ ವಾಹನಗಳು, ಸಂಚಾರಿ ಮಾರಾಟ ವಾಹನಗಳು ಹಾಗೂ ಮಾರುಕಟ್ಟೆ ಅಭಿವೃದ್ಧಿ ವಾಹನಗಳಿಗೆ ಗುತ್ತಿಗೆ ಪಡೆಯಲು ಮತ್ತು ಡೇರಿ ಪಾರ್ಲರ್ನ ದೈ್ವವಾರ್ಷಿಕ ಅವಧಿಗೆ ಗುತ್ತಿಗೆ ನೀಡಲು ಟೆಂಡರ್ ಪ್ರಕಟಣೆ ಹೊರಡಿಸಲಾಗಿದೆ. (1) ಹಾಲು ವಿತರಣಾ ಮಾರ್ಗಗಳು : 22 ಮಾರ್ಗಗಳು. (2) ಮಾರುಕಟ್ಟೆ ಅಭಿವೃದ್ಧಿ ವಾಹನಗಳು : 02. (3) ಸಂಚಾರಿ ಮಾರಾಟ ವಾಹನಗಳು: 02. (4) ವಿತ್ತ ವಿಭಾಗದ ವಾಹನ : 01. (5) ಡೇರಿ ಪಾರ್ಲರ್ : 01.

ಆಸಕ್ತಿಯುಳ್ಳ ಗುತ್ತಿಗೆದಾರರು ಮೇಲ್ನಂಡ ಮಾರ್ಗಗಳಿಗೆ ಮತ್ತು ಡೇರಿ ಪಾರ್ಲರ್ನ ಗುತ್ತಿಗೆ ಪಡೆಯಲು ಇ–ಪ್ರೊಕ್ಕೂರ್ಮೆಂಟ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 ಇ-ಟೆಂಡರ್ನಲ್ಲಿ ಟೆಂಡರ್ ಪ್ರಕಟಿಸುವ ದಿನಾಂಕ: 10.11.2022 ರಂದು. ಇ–ಟೆಂಡರ್ನಲ್ಲಿ ಬಿಡ್ ಸಲ್ಲಿಸಲು ಕೊನೆಯ ದಿನಾಂಕ / ವೇಳೆ: ದಿನಾಂಕ 28.11.2022 ರಂದು ಸಂಜೆ 5.00 ಗಂಟೆಯವರೆಗೆ. 3. ಇ-ಟೆಂಡರ್ನಲ್ಲಿ ಡೇರಿ ಪಾರ್ಲರ್ನ ತಾಂತ್ರಿಕ ಟಿಂಡರ್ ತೆರೆಯುವ ದಿನಾಂಕ: 30.11.2022ರಂದು. ಇ–ಟೆಂಡರ್ನಲ್ಲಿ ವಾಣಿಜ್ಯ ಟೆಂಡರ್ ತೆರೆಯುವ ದಿನಾಂಕ / ವೇಳೆ: ದಿನಾಂಕ: 01.12.2022 ರಂದು ಬೆಳಿಗ್ಗೆ 11.00 ಗಂಟೆಗೆ. 5. ಇ–ಟೆಂಡರ್ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿಗಳು: ವ್ಯವಸ್ಥಾಪಕರು (ಮಾರುಕಟ್ಟೆ), ತು.ಸ.ಹಾ.ಉ.ಒ. 6. ಇ-ಟೆಂಡರ್ ವೆಬ್ಸೈಟ್ ವಿಳಾಸ: www.eproc.karnataka.gov.in ವಿಶೇಷ ಸೂಚನೆ : ಟೆಂಡರ್ ಒಪ್ಪಿಗೆ ಪತ್ರ ಪಡೆದ ತಕ್ಷಣ ಕರಾರು ಒಪ್ಪಂದ ಮಾಡಿಕೊಳ್ಳುವುದು.

ವ್ಯವಸ್ಥಾಪಕ ನಿರ್ದೇಶಕರು

ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್

ತಿತಮರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಹಿರಿಯೂರು ಕಸವಾ ಹೋಬಳಿ, ಎರಚಿಕ್ಕೇನಹಳ್ಳಿ ಗ್ರಾಮದ ಸರ್ವೆ ನಂಬರ್ 29/3 ಒಟ್ಟು ವಿಸ್ತೀರ್ಣ 3.12.12.00 ಗುಂಟೆ ಖರಾಬು 0.03.12.00 ಗುಂಟೆ ಹಸನು ವಿಸ್ತೀರ್ಣ 03 ಎಕರೆ 10 ಗುಂಟೆ (ಮೂರು ಎಕರೆ ಹತ್ತು ಗುಂಟೆ) ಇರುವ ಜಮೀನಿಗೆ ಚಕ್ಕು ಬಂದಿ:

ಪೂರ್ವಕ್ಕೆ : ಸರ್ವೆ ನಂ. 29/2 ರ ಜಮೀನು, **ಪಕ್ರಿಮಕ್ಕೆ** ಸರ್ವೆ ನಂ. 29/4 ರ ಜಮೀನು, ಉತ್ತರ : ಸರ್ವೆ ನಂ. 29/6 ರ ಜಮೀನು, ದಕ್ಷಿಣಕ್ಕೆ : ಸರ್ವೆ ನಂ. 30 ರ

ಹೆಡ್ಕೂಲ್ - 2 ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ವೂಕು, ಹಿರಿಯೂರು

ಕಸವಾ ಹೋಬಳ, ಎರಚಕ್ಕೇನಹಳ್ಳಿ ಗ್ರಾಮದ ಸರ್ವೆ ನಂಬರ್ 29/4 ಒಟ್ಟು ವಿಸ್ತೀರ್ಣ 4,00,08,00 ಗುಂಟೆ ಖರಾಬು 0.04.08.00 ಗುಂಟೆ ಹಸನು ವಿಸ್ತೀರ್ಣ 03 ಎಕರೆ 36 ಗುಂಟೆ (ಮೂರು ಎಕರೆ ಹತ್ತು ಗುಂಟೆ) ಇರುವ ಜಮೀನಿಗೆ ಚಕ್ಕು ಬಂದಿ: **ಸೂರ್ವಕ್ಕೆ** : ಸರ್ವೆ ನಂ . 29/3 ರ ಜಮೀನು, **ಪಕ್ಷಿಮಕ್ಕೆ** ಸರ್ವೆ ನಂ. 29/5 ರಜಮೀನು, ಉತ್ತರ: ಸರ್ವೆ ನಂ. 29/6 ರಜಮೀನು, ದಕ್ಷಿಣಕ್ಕೆ: ಸರ್ವೆ ನಂ. 30 ರ

ಪಡ್ಕೂಲ್ - 3

ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಹಿರಿಯೂರು ಕಸವಾ ಹೋಬಳಿ, ಎರಚಿಕ್ಕೇನಹಳ್ಳಿ ಗ್ರಾಮದ ಸರ್ವೆ ನಂಬರ್ 29/5 ಒಟ್ಟು ವಿಸ್ತೀರ್ಣ 03 ಎಕರೆ 24 ಗುಂಟೆ ಇದರಲ್ಲಿ (ಬ) ಖರಾಬು 00-03 ಗುಂಟೆ ಹಸನು ವಿಸೀರ್ಣ 03 ಎಕರೆ 20 ಗುಂಟೆ (ಮೂರು ಎಕರೆ ಇಪ್ಪಕ್ಕು ಗಾಂಟೆ) ಇರುವ ಜಮೀನಿಗೆ ಚಕ್ಕು ಬಂದಿ: ಹೂರ್ಪಕ್ಷೆ: ಸರ್ವೆ ನಂ. 29/4 ರ ಜಮೀನು, ಪಶ್ಚಿಮಕ್ಕೆ ಸರ್ವೆ ನಂ. 29/6 ರ ಜಮೀನು, ಉತ್ತರ : ಸರ್ವೆ ನಂ 29/6 ರ ಜಮೀನು, ದಕ್ಷಿಣಕ್ಕೆ : ಸರ್ವೆ ನಂ. 30 ರ

ಎಂ. ರಾಮಚಂದ್ರ, ವಕೀಲರು ನಿವೃತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಕರು ನಂ.4, 4ನೇ ಮಹಡಿ, 3ನೇ ಅಡ್ಡರಸ್ತೆ, ಕಿಲಾರಿ ರಸ್ತೆ ಬೆಂಗಳೂರು - 560 053. ಮೊಬೈಲ್ ನಂ. 9480912535

ಪ್ರಧಾನ ಕಛೇರಿ, #109, ಶಂಕರಮಠದ ರಸ್ತೆ, ಶಂಕರಮರಂ, ಬೆಂಗಳೂರು-560004, ctactord: 22956419 / 22956420, Email: corporate@vcb.co.in Website: www.vcb.co.in,

ಸ್ವಾಧೀನ ಸೂಚನೆ (ನಿಯಮ 8 (1) (ಸ್ತಿರ್ಸ್ಕಾಗಳಿಗಾಗಿ)

ಕೆಳಸಹಿದಾರರು ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟರ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ಟಿವೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ ಮೆಂಟ್ ಆಫ್ ಸೆಕ್ಸೂರಿಟಿ ಇಂಟ್ರೆಸ್ಸ್ [ಆಕ್ಸ್ 2002ರ ಅನ್ವಯ (ನಿಯಮ 54ರ 2002)] ಮತ್ತು ಸೆಕ್ಕೂರಿಟಿ ಇಂಟ್ರೆಸ್ (ಎನ್ಫ್ ಫೋರ್ಸ್ ಮೆಂಟ್) ನಿಯಮಗಳ 2002 (ನಿಯಮ 3) ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ನಯ ಪ್ರದತ್ರವಾದ ಆಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ರೂ.3,56,04,040/- (ರೂಪಾಯಿ ಮೂರು ಕೋಟಿ ಐವತ್ತಾರು ಲಕ್ಷದ ನಾಲ್ನು ಸಾವಿರದ ನಲವತ್ತು ಮಾತ್ರ) ದಿನಾಂಕ 31.07.2022 ರಂದು ಇದ್ದಂತೆ ಪಾವತಿ ಮಾಡಲು ಸಾಲಗಾರರಾದ: (1) ಶ್ರೀ. ಗಂಗವೆಂಕಟಯ್ಯ (2) ಶ್ರೀಮತಿ. ಜಯಮ್ನ ಅಲಿಯಾಸ್ ವೀರ ಚಿಕ್ಕಮ್ನ (3) ಶ್ರೀ. ಜಿ. ಗೋಪಿನಾಥ್ (4) ಶ್ರೀ. ಜಿ. ವೆಂಕಟೇಶ್, ಇವರೆಲ್ಲರ ವಿಳಾಸ: ನಂ.484, 1ನೇ ಫೇಸ್. 6ನೇ ಹಂತ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜನಗರ, ಬೆಂಗಳೂರು-560010 ದಿಣಾಂಕ: 17.08.2022 ರಂದು ಡಿಮ್ಯಾಂಡ್ ನೋಟೀಸ್ನನ್ನು ನೀಡಲಾಗಿತ್ತು.

ಸಾಲಗಾರರು ಸದರಿ ಮೊಬಲಗನ್ನು ಮರುವಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯ್ದೆಯ ಕಲಂ 13 ಸೆಕ್ಷನ್ (4) ರೊಂದಿಗೆ ನಿಯಮ ರಲ್ಲಿ ಪ್ರದತ್ತ ಅಧಿಕಾರದನ್ನಯ ಈ ಕೆಳಗೆ ವಿವರಿಸಲಾದ ಆಸ್ತಿಯನ್ನು ದಿನಾಂಕ 09.11.2022 ರಂದು ಸ್ಕಾರ್ಧಿನಪಡಿಸಿಕೊಂಡಿರುತ್ತಾರೆ.

ಸಾಲಗಾರರು ಮತ್ತು ಸಾರ್ವಜನಿಕರಿಗೆ ನಿರ್ದಿಷ್ಟವಾಗಿ ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಜ್ಜರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಜೆ.ಪಿ.ನಗರ ಶಾಖೆ, ಬೆಂಗಳೂರು-560078 ಇವರಿಗೆ ಸಂದಾಯವಾಗತಕ್ಕ ಮೊಬಲಗು ರೂ.3,74,04,368/- (ರೂಪಾಯಿ ಮೂರು ಕೋಟಿ ಎಪ್ರಕ್ರನಾಲ್ನು ಲಕ್ಷದ ನಾಲ್ನು ಸಾವಿರದ ಮುನ್ಸೂರ ಅರವತ್ತೆಂಟು ಮಾತ್ರ) ದಿನಾಂಕ 31.10.2022 ರಂದು ಇದ್ದಂತೆ, ದಿನಾಂಕ 01.11.2022 ರಿಂದ ಬಡ್ಡಿ/ಖರ್ಜು/ ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸೆಕ್ಷನ್ 13(8)ರ ಅನ್ವಯ ಇರುತ್ತದೆ.

ಆತ್ರಿಯ ವಿವರ: ಮನೆ ಆಸ್ತಿ ಹೊಂದಿರುವ ಹೊಸ ಮುನಿಸಿಪಲ್ ನಂ.484, ವೆಸ್ಟ್ ಆಫ್ ಕಾರ್ಡ್ ರಸ್ತೆ, 1ನೇ ಹಂತ, 6ನೇ ಫೇಸ್, ಬಿಬಎಂಪಿ ವಾರ್ಡ್ ನಂ.20, ಹೊಸ ಪಿಐಡಿ ನಂ.107-ಡಬ್ಲೂ,0001-104, ಬೆಂಗಳೂರು, ವಿಸ್ತೀರ್ಣ ಪೂರ್ವದಿಂದ ಪಕ್ಷಿಮಕ್ಕೆ (40 + 38.9)/2 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 29.3 ಆಡಿ, ಒಟ್ಟು ವಿಸೀರ್ಣ 1155.89 ಚದರ ಅಡಿ ಮತ್ತು ಅದರ ಚಕ್ಕುಬಂದಿ: ಪೂರ್ವಕ್ಕೆ ಮನೆ ನಂ.484ಎ, ಪಶ್ಚಿಮಕ್ಕೇ ರಸ್ತೆ, ಉತ್ತರಕ್ಕೇ 5 ಅಡಿ ಪ್ಯಾಸೆಜ್, ದಕ್ಷಿಣಕ್ಕೇ ಮನೆ ನಂ.483 .

DEBOS : 09.11.2022 : ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ ಸರ್ ಎಂ. ವಿಶ್ವೇಶ್ವರಯ್ಯ ಕೋ. ಆಪರೇಟಿವ್ ಬ್ಯಾಂಕ್ ಲಿ.

Bosch Limited

Registered office: Hosur Road, Adugodi, Bengaluru-560 030 Website: www.bosch.in; Email: investor@in.bosch.com Phone: +91 80 67524938 CIN: L85110KA1951PLC000761

Statement of Unaudited Results for the quarter and six months ended September 30, 2022

Ltd., shall not be held responsible/liable for any consequences, in case such claims are found to be false.

[Rs. in Millions (Mio INR)]

		Standalone						Consolidated						
		Quarter Ended			Six Months Ended Year Ended			Quarter Ended			Six Months Ended		Year Ended	
		Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Unaudited	Audited	
Sl.No.	Particulars	30.09.2022	30.06.2022	30.09.2021	30.09.2022	30.09.2021	31.03.2022	30.09.2022	30.06.2022	30.09.2021	30.09.2022	30.09.2021	31.03.2022	
1.	Total Income from Operations	38,113	36,010	30,423	74,123	55,848	121,779	38,112	36,010	30,423	74,122	55,848	121,778	
2.	Profit before tax	4,870	4,377	3,975	9,247	7,328	15,001	4,870	4,376	3,975	9,246	7,328	14,999	
3.	Net Profit for the period	3,724	3,342	3,720	7,066	6,317	12,172	3,724	3,341	3,720	7,065	6,317	12,170	
4.	Share of profit/(loss) of associate and joint venture			900	82	- 5	0.50	12	0	3	12	8	13	
5.	Net profit/ (loss) after taxes and share of profit/ (loss) of													
	Associates and Joint Venture (3 + 4)	3,724	3,342	3,720	7,066	6,317	12,172	3,736	3,341	3,723	7,077	6,325	12,183	
6.	Other comprehensive income (net of income tax)	714	(752)	1,023	(38)	1,056	(122)	714	(752)	1,023	(38)	1,056	(122)	
7.	Total comprehensive income for the period	4,438	2,590	4,743	7,028	7,373	12,050	4,450	2,589	4,746	7,039	7,381	12,061	
8.	Paid-up equity share capital (Face value of Rs 10/- each)	295	295	295	295	295	295	295	295	295	295	295	295	
9.	Reserves excluding Revaluation Reserve as per Balance Sheet	11,03,709.	1.100/05/00	A. COOK		0.00000000	106,584	505-865	1775500.0	409008	11.07655	7,175540	106,503	
10.	Earnings per share (in Rupees) (of Rs 10/- each) (weighted average)						DOM:NOTE: NO.						************	
	(a) Basic	126.3	113.3	126.1	239.6	214.2	412.7	126.7	113.3	126.2	240.0	214.5	413.1	
	(b) Diluted	126.3	113.3	126.1	239.6	214.2	412.7	126.7	113.3	126.2	240.0	214.5	413.1	

Place: Nashik

Date: November 08, 2022

- Note: 1) The above financial results were reviewed by the Audit Committee. The above unaudited financial results were approved by the Board of Directors at their meeting held on November 08, 2022. The limited review, as required under Regulation 33 of SEBI (Listing Obligations and Disclosure Requirements) Regulations, 2015, has been completed by the Statutory Auditors for the guarter and six months ended September 30, 2022 and they have issued an unmodified report on the aforesaid results.
- 2) The above is an extract of the detailed format for the unaudited financial results for the quarter and six months ended September 30, 2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format for the unaudited financial results for the quarter and six months ended September 30, 2022 are available on the Bombay Stock Exchange website (www.bseindia.com), the National Stock Exchange website (www.nseindia.com) and on the Company's website.

For and on behalf of Board of Directors (Soumitra Bhattacharva) Managing Director





kpepaper.asianetnews.com 🛑 🛑 🬑











